



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ ಎ Part - IVA	ಬೆಂಗಳೂರು, ಗುರುವಾರ, ೨೯, ಫೆಬ್ರವರಿ, ೨೦೨೪(ಫಾಲ್ಗುಣ, ೧೦, ಶಕವರ್ಷ, ೧೯೪೫) BENGALURU, THURSDAY, 29, FEBRUARY, 2024(PHALGUNA, 10, SHAKAVARSHA, 1945)	ನಂ. ೧೨೬ No. 126
-------------------------	--	--------------------

ಕರ್ನಾಟಕ ವಿಧಾನಸಭೆ

ಹದಿನಾರನೇ ವಿಧಾನಸಭೆ

ಮೂರನೇ ಅಧಿವೇಶನ

ಕರ್ನಾಟಕ ಧನವಿನಿಯೋಗ (ಸಂಖ್ಯೆ: 3) ವಿಧೇಯಕ, 2024

(2024ರ ವಿಧಾನಸಭೆಯ ವಿಧೇಯಕ ಸಂಖ್ಯೆ - 25)

2023-24ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

2023-24ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತೈದನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗಲಿ.

1. ಸಂಕ್ಷಿಪ್ತ ಹೆಸರು :- ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ:3) ಅಧಿನಿಯಮ, 2024 ಎಂದು ಕರೆಯತಕ್ಕದ್ದು.

2. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ 2023-24 ನೇ ಹಣಕಾಸು ವರ್ಷಕ್ಕಾಗಿ 407884.85 ಲಕ್ಷ ರೂಪಾಯಿಗಳ ನೀಡಿಕೆ : ಅನುಸೂಚಿಯ 2ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಲಾದ ಸೇವೆಗಳ ಸಂಬಂಧದಲ್ಲಿ 2023-24ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ 5ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ನಾಲ್ಕು ಸಾವಿರದ ಎಪ್ಪತ್ತೆಂಟು ಕೋಟಿ ಎಂಬತ್ತಾಲ್ಕು ಲಕ್ಷದ ಎಂಬತ್ತೈದು ಸಾವಿರ ರೂಪಾಯಿಗಳು ಮೀರದಷ್ಟು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು.

3. ಧನವಿನಿಯೋಗ:- ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ₹ ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಜ್ಞತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆ ರಾಜಸ್ವ	63,213.99	...	63,213.99
02	ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ	8,406.97	...	8,406.97
	ಬಂಡವಾಳ	1,771.99	...	1,771.99
03	ಆರ್ಥಿಕ ರಾಜಸ್ವ	3,003.00	...	3,003.00
	ಬಂಡವಾಳ	500.00	...	500.00
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬಂಡವಾಳ	...	20.00	20.00
05	ಒಳಾಡಳಿತ ಮತ್ತು ಸಾರಿಗೆ ರಾಜಸ್ವ	40,000.00	...	40,000.00
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜಸ್ವ	15,532.10	...	15,532.10
	ಬಂಡವಾಳ	801.00	...	801.00
08	ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ರಾಜಸ್ವ	7,674.93	...	7,674.93
09	ಸಹಕಾರ ರಾಜಸ್ವ	13,130.00	...	13,130.00
10	ಸಮಾಜ ಕಲ್ಯಾಣ ರಾಜಸ್ವ	37,344.53	...	37,344.53
	ಬಂಡವಾಳ	15,332.64	...	15,332.64
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜಸ್ವ	23,711.10	...	23,711.10
	ಬಂಡವಾಳ	1.00	...	1.00
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ರಾಜಸ್ವ	21,800.00	...	21,800.00
	ಸೇವೆಗಳು ಬಂಡವಾಳ	230.00	...	230.00
14	ಕಂದಾಯ ರಾಜಸ್ವ	37,911.00	...	37,911.00
	ಬಂಡವಾಳ	5,000.00	...	5,000.00
15	ಮಾಹಿತಿ ತಂತ್ರಜ್ಞಾನ ರಾಜಸ್ವ	1,859.00	...	1,859.00

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ಲಕ್ಷ ₹ ಗಳಲ್ಲಿ)

			ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು		ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2		3	4	5
17	ಶಿಕ್ಷಣ	ರಾಜಸ್ವ	3,081.37	...	3,081.37
18	ವಾಣಿಜ್ಯ ಮತ್ತು ಕೈಗಾರಿಕೆ	ರಾಜಸ್ವ	8,785.00	...	8,785.00
		ಬಂಡವಾಳ	101.08	...	101.08
19	ನಗರಾಭಿವೃದ್ಧಿ ಮತ್ತು ವಸತಿ	ರಾಜಸ್ವ	31,165.00	...	31,165.00
		ಬಂಡವಾಳ	9,240.00	...	9,240.00
21	ನೀರಾವರಿ	ರಾಜಸ್ವ	249.75	...	249.75
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ	ರಾಜಸ್ವ	225.19	...	225.19
		ಬಂಡವಾಳ	4,330.43	...	4,330.43
23	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ	ರಾಜಸ್ವ	14,577.99	...	14,577.99
24	ಇಂಧನ	ಬಂಡವಾಳ	2,936.00	...	2,936.00
25	ಕನ್ನಡ ಮತ್ತು ಸಂಸ್ಕೃತಿ	ರಾಜಸ್ವ	498.00	...	498.00
27	ಕಾನೂನು	ರಾಜಸ್ವ	35,281.29	...	35,281.29
		ಬಂಡವಾಳ	100.00	...	100.00
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ	ಬಂಡವಾಳ	70.50	...	70.50
	ಮೊತ್ತ	ರಾಜಸ್ವ	3,67,450.21	...	3,67,450.21
		ಬಂಡವಾಳ	40,414.64	20.00	40,434.64
	ಒಟ್ಟು ಮೊತ್ತ		4,07,864.85	20.00	4,07,884.85

ಉದ್ದೇಶಗಳು ಮತ್ತು ಕಾರಣಗಳು ಹೇಳಿಕೆ

2023-24ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 205ನೇ (1) (ಎ) ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಸಿದ್ದರಾಮಯ್ಯ
ಮುಖ್ಯಮಂತ್ರಿಗಳು ಹಾಗೂ
ಹಣಕಾಸು ಸಚಿವರು

ಎಂ.ಕೆ. ವಿಶಾಲಾಕ್ಷಿ
ಕಾರ್ಯದರ್ಶಿ
ಕರ್ನಾಟಕ ವಿಧಾನ ಸಭೆ



**KARNATAKA LEGISLATIVE ASSEMBLY
SIXTEENTH LEGISLATIVE ASSEMBLY
THIRD SESSION**

**THE KARNATAKA APPROPRIATION (No. 3) BILL, 2024
(L.A. Bill No. 25 of 2024)**

A Bill to authorize payment and appropriation of certain further sums from and out of the Consolidated Fund of the State of Karnataka for the Services of the Financial year **2023-24**.

Whereas it is expedient to authorize payment and appropriation of certain further sums from and out of the Consolidated Fund of the State for the services of the financial year **2023-24**.

Be it enacted by the Karnataka State Legislature in the SEVENTY FIFTH year of the Republic of India as follows:-

1. Short Title: This Act may be called the Karnataka Appropriation (No. 3) Act, 2024.

2. Issue of Rupees 407884.85 Lakhs out of the Consolidated Fund of the State of Karnataka for the Financial year **2023-24**: From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees **Four thousand seventy eight crores, eighty four lakhs and eighty five thousand only** towards defraying the several charges which will come in the course of payment during the Financial Year 2023-24 in respect of the services specified in column 2 of the schedule.

3. Appropriation:- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

SCHEDULE
(See Sections 2 and 3)

(₹. in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consolidated Fund	
1	2		3	4	5
01	Agriculture and Horticulture	Revenue	63,213.99	...	63,213.99
02	Animal Husbandry and Fisheries	Revenue	8,406.97	...	8,406.97
		Capital	1,771.99	...	1,771.99
03	Finance	Revenue	3,003.00	...	3,003.00
		Capital	500.00	...	500.00
04	Department of Personnel and Administrative Reforms	Capital	...	20.00	20.00
05	Home and Transport	Revenue	40,000.00	...	40,000.00
07	Rural Development and Panchayath Raj	Revenue	15,532.10	...	15,532.10
		Capital	801.00	...	801.00
				...	7,674.93
08	Forest, Ecology and Environment	Revenue	7,674.93		
09	Co-operation	Revenue	13,130.00	...	13,130.00
10	Social Welfare	Revenue	37,344.53	...	37,344.53
		Capital	15,332.64	...	15,332.64
11	Women and Child Development	Revenue	23,711.10	...	23,711.10
		Capital	1.00	...	1.00
12	Information, Tourism and Youth Services	Revenue	21,800.00	...	21,800.00
		Capital	230.00	...	230.00
14	Revenue	Revenue	37,911.00	...	37,911.00
		Capital	5,000.00	...	5,000.00
15	Information Technology	Revenue	1,859.00	...	1,859.00

SCHEDULE
(See Sections 2 and 3)

(₹. in lakhs)

Demand No.	Service & Purpose		Sums not exceeding		Total
			voted by the Legislative Assembly	Charged on the consoli- dated Fund	
1	2		3	4	5
17	Education	Revenue	3,081.37	...	3,081.37
18	Commerce and Industries	Revenue	8,785.00	...	8,785.00
		Capital	101.08	...	101.08
19	Urban Development and	Revenue	31,165.00	...	31,165.00
	Housing	Capital	9,240.00	...	9,240.00
21	Irrigation	Revenue	249.75	...	249.75
22	Health and Family Welfare	Revenue	225.19	...	225.19
		Capital	4,330.43	...	4,330.43
23	Labour & Skill Development	Revenue	14,577.99	...	14,577.99
24	Energy	Capital	2,936.00	...	2,936.00
25	Kannada and Culture	Revenue	498.00	...	498.00
27	Law	Revenue	35,281.29	...	35,281.29
		Capital	100.00	...	100.00
28	Parliamentary Affairs and Legislation	Capital	70.50	...	70.50
	Total	Revenue	3,67,450.21	...	3,67,450.21
		Capital	40,414.64	20.00	40,434.64
	Grand Total		4,07,864.85	20.00	4,07,884.85

STATEMENT OF OBJECTS AND REASONS

This Bill is introduced in pursuance of the provisions of Article 205 (1) (a) of the Constitution of India to provide for the appropriation out of the Consolidated Fund of the State towards defraying the several charges which will come in course of payment during the part of the Financial Year 2023-24.

Siddaramaiah

Chief Minister and
Minister for Finance

M.K.Vishalakshi

Secretary
Karnataka Legislative Assembly